

ಪ್ರಾಮಾಣಿಕ ಅಭ್ಯಾಸ ಸಂಹಿತೆ (FPC)

ಸೂಕ್ಷ್ಮ ಹಣಕಾಸು ಸಾಲ ಎನ್ನುವುದನ್ನು ₹3,00,000 ದವರೆಗಿನ ವಾರ್ಷಿಕ ಕುಟುಂಬ ಆದಾಯವಿರುವ ಕುಟುಂಬಕ್ಕೆ ಪೂರಕರಹಿತ ಸಾಲ ನೀಡುವಿಕೆ ಎಂದು ಹೇಳಲಾಗುತ್ತದೆ. ಈ ಉದ್ದೇಶಕ್ಕಾಗಿ, ಕುಟುಂಬ ವೈಯಕ್ತಿಕ ಕುಟುಂಬ ಘಟಕ ಎಂದರೆ, ಪತಿ, ಪತ್ನಿ ಹಾಗೂ ಅವರ ಅವಿವಾಹಿತ ಮಕ್ಕಳನ್ನು ಹೊಂದಿರುತ್ತದೆ.

ಉದ್ಯೋಗಿಗಳ ನಡಾವಳಿಗೆ ಬ್ಯಾಂಕ್ ಹೊಣೆಯಾಗಿರುತ್ತದೆ

ಆದಾಯ ಸ್ಥಿರತೆ ಮತ್ತು ಮರುಪಾವತಿಯ ಸಾಮರ್ಥ್ಯವನ್ನು ಆಧರಿಸಿ ಗ್ರಾಹಕರಿಗೆ ಸಾಲ ನೀಡಲಾಗುತ್ತದೆ.

ಕೆಳಗೆ ಬಡ್ಡಿ ಪಟ್ಟಿಯನ್ನು ನೀಡಲಾಗಿದೆ:

ಜೆ ಎಲ್ ಜೆ ಸಾಲಗಳು: ಬಡ್ಡಿದರ : NTB – 25%, ನವೀಕರಣ ಆವರ್ತನ 1 (ನಿಯಮಿತವಾಗಿ ಪಾವತಿಸುವ ಎಲ್ಲಾ ಸದಸ್ಯರಿಗೆ ನೀಡಲಾಗುತ್ತದೆ) – 23% ಮತ್ತು ನವೀಕರಣ ಆವರ್ತನ 2 (ನಿಯಮಿತವಾಗಿ ಪಾವತಿಸುವ ಎಲ್ಲಾ ಸದಸ್ಯರಿಗೆ ನೀಡಲಾಗುತ್ತದೆ) – 22% (ಜೆ ಎಲ್ ಜೆ ಗೆ ಮಾತ್ರ ಅನ್ವಯವಾಗುತ್ತದೆ)

ಎಸ್ ಹೆಚ್ ಜೆ ಸಾಲಗಳು: 11.5% ನಿಂದ 19%